



ಫಲಪುಷ್ಪಗಳ ಮೂಲಕ, ಕಾಯಿಪಲ್ಲೆಗಳ ಮೂಲಕ ನಾಡಿನ ಕಥೆಯ ವಿಷಯಕ್ಕೆ ಮರಳೋಣ. ಮಲ್ಲಿಗೆ ಎಂದಕೂಡಲೇ ಮೈಸೂರು ಮಲ್ಲಿಗೆ ನೆನಪಾಗುತ್ತದಲ್ಲವೆ? ಕೊಡಗಿನೊಂದಿಗೆ ಕಿತ್ತಳೆ, ದೇವನಹಳ್ಳಿಯೊಂದಿಗೆ ಚಿಕ್ಕೋತ, ನಂಜನಗೂಡಿನೊಂದಿಗೆ ರಸಬಾಳೆ, ಬ್ಯಾಡಗಿಯೊಂದಿಗೆ ಮೆಣಸಿನಕಾಯಿ— ಹೀಗೆ ಪ್ರದೇಶದೊಂದಿಗೆ ಹಣ್ಣು-ಹೂವು-ತರಕಾರಿಗಳು ನಂಟು ಹೊಂದಿವೆ. ಇವೆಲ್ಲವೂ ಕನ್ನಡನಾಡಿನ ವೈವಿಧ್ಯವನ್ನು ಹೇಳುವಂತಿವೆ. ಕರ್ನಾಟಕದ ಈ ಪ್ರಾಕೃತಿಕ ವೈವಿಧ್ಯದ ಕಥೆಯನ್ನು ಅಂಚೆ ಇಲಾಖೆಯೂ ಹೇಳುತ್ತಿದೆ. ಅಂಚೆಚೀಟಿಗಳ ಮೂಲಕ, ಮುಖ್ಯವಾಗಿ ವಿಶೇಷ ಲಕೋಟಿಗಳ ಮೂಲಕ.

ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಸ್ವಾಮ್ಯಗಳಲ್ಲಿ ಕರ್ನಾಟಕದ ಹೆಮ್ಮೆಯ ಜೈವಿಕ ಪರಿಸರವೂ, ಇತಿಹಾಸದ ಸ್ಮಾರಕಗಳೂ, ವಿವಿಧ ಕ್ಷೇತ್ರಗಳ ಸಾಧಕರೂ ಸ್ಥಾನ ಪಡೆದಿದ್ದಾರೆ. ಆ

ಸಾಲಿನಲ್ಲಿ ಫಲಪುಷ್ಪ ವಿಲಾಸವೂ ಸೇರಿಕೊಂಡಿದೆ, ಕಾಯಿಪಲ್ಲೆಗಳ ಮೊಹರೂ ಇದೆ.

ನಿರ್ದಿಷ್ಟ ಭೂಭಾಗ ಹಾಗೂ ಅವುಗಳ ವಿಶೇಷಗಳ ಕುರಿತಂತೆ ಅಂಚೆ ಇಲಾಖೆ ವಿಶೇಷ ಲಕೋಟಿಗಳನ್ನು ಪ್ರಕಟಿಸುವ ಪರಿಪಾಟಕ್ಕೇ 150 ವರ್ಷ ತುಂಬಿದೆ. ಈ ಒಂದೂವರೆ ಶತಮಾನದ ಅವಧಿಯಲ್ಲಿ ಕರ್ನಾಟಕದ ಅನೇಕ ಪ್ರಾದೇಶಿಕ ವಿಶೇಷಗಳು ಅಂಚೆ ಇಲಾಖೆಯ ಗೌರವದ ಮೊಹರಿಗೆ ಒಳಗಾಗಿವೆ.

ಅಂಚೆ ಲಕೋಟಿಯ ರೂಪದಲ್ಲಿ ಚಲಾವಣೆಯಲ್ಲಿರುವ ಕನ್ನಡನಾಡಿನ ಕೃಷಿ-ತೋಟಗಾರಿಕಾ ಉತ್ಪನ್ನಗಳ ಕೆಲವು ಉದಾಹರಣೆ ನೋಡಿ: ತಿಪಟೂರಿನ ತೆಂಗು, ಮೈಸೂರು ವಿಲ್ವೆದಲೆ, ಶಿರಸಿಯ ಅಡಿಕೆ, ಉಡುಪಿಯ ಗುಳ್ಳೆ, ಮಲೆನಾಡಿನ ಅಪ್ಪೆಮಿಡಿ, ಕರ್ ಸಿರಿ ಮಾವು, ತಿಪಟೂರಿನ ತೆಂಗು, ಚಿಕ್ಕಮಗಳೂರಿನ ಕಾಫಿ, ಶಂಕರಪುರ ಹಾಗೂ ಹಡಗಲಿಗಳ ಮಲ್ಲಿಗೆ, ಬ್ಯಾಡಗಿ ಮೆಣಸಿನಕಾಯಿ, ಬೆಂಗಳೂರಿನ ನೀಲಿ

ದ್ರಾಕ್ಷಿ, ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ದೇವನಹಳ್ಳಿಯ ಚಿಕ್ಕೋತ, ತುಮಕೂರಿನ ಸಿದ್ದು ಹಲಸು— ಹೀಗೆ ಅಂಚೆಚೀಟಿಗಳಲ್ಲಿ ಫಲ-ಪುಷ್ಪ-ಕಾಯಿಪಲ್ಲೆಗಳ 'ಫಲವತ್ತಾದ ಕರ್ನಾಟಕ'ವೇ ಅನಾವರಣಗೊಂಡಿದೆ. ಈ ಅಂಚೆಚೀಟಿಗಳು ಹಾಗೂ ಲಕೋಟಿಗಳು ಕರ್ನಾಟಕದ ವೈಶಿಷ್ಟ್ಯಗಳಿಗೆ ಅಂಚೆ ಇಲಾಖೆಯಿಂದ ಸಂದಿರುವ ಮನ್ನಣೆ ಆಗಿರುವಂತೆಯೇ, ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ದೇಶಕ್ಕೆ ಪರಿಚಯಿಸುವ ಪ್ರಯತ್ನಗಳೂ ಆಗಿವೆ.

ಅಂಚೆಚೀಟಿ ಮತ್ತು ಲಕೋಟಿಗಳಲ್ಲಿ ಈಗಾಗಲೇ ಸೇರ್ಪಡೆ ಹೊಂದಿರುವ ಕರ್ನಾಟಕದ ಭೂಭಾಗಗಳ ವಿಶೇಷಗಳಂತೆ, ಸೇರ್ಪಡೆಯಾಗಬೇಕಾದ ಸಂಗತಿಗಳ ಸಂಖ್ಯೆಯೂ ದೊಡ್ಡದಿದೆ. ಅವುಗಳನ್ನು ಅಂಚೆ ಇಲಾಖೆಯ ಗಮನಕ್ಕೆ ತರುವ ಕೆಲಸ ಜನಪ್ರತಿನಿಧಿಗಳ ಮೂಲಕ ನಡೆಯಬೇಕಾಗಿದೆ.

ಪ್ರತಿಕ್ರಿಯೆ: feedback@sudha.co.in